

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಮಾಹಿತಿ ಹಕ್ಕು ಕೈಪಿಡಿ – 2005  
ಸೇಕ್ಷನ್ 4(1)(ಬಿ) ಅನ್ವಯ

ಕಾರ್ಯವಾಲಕ ಅಭಿಯಂತರರು,  
ಯೋಜನೆ-ಪ್ರಶ್ನೆಗಳ ವಿಭಾಗ

## ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಮಾಹಿತಿ ಹಕ್ಕು ಕೈಪಡಿ - 2005

ನೆಕ್ಕನೆ 4(1) (ಬಿ) ಅನ್ವಯ

ಕಾರ್ಯವಾಲಕ ಅಭಿಯಂತರರು (ಯೋಜನೆ-ಪಟ್ಟಿಮು) ಕಳೇರಿ

### ಅನುಸೂಚಿ4(1)(b)(i)-ಸಂಸ್ಥೆಯ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು:-

ಕ್ರ.ನಂ.	ಸಂಸ್ಥೆಯ ಹೆಸರು	ವಿಳಾಸ	ನುರಿಗಳು	ಕರ್ತವ್ಯಗಳು
	<p>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಲಾಖೆ :- ಕಾರ್ಯವಾಲಕ ಅಭಿಯಂತರರು, ಕಾಮಗಾರಿ ಯೋಜನೆ ಪಟ್ಟಿಮು ವಿಭಾಗ</p>	<p>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೇರಿಗಳು, ದಾಸಪ್ಪ ಹೆರಿಗೆ ಆನ್ತರ್ರೇ ಏಸ್.ಎಂ.ಆರ್.ಸ್ಟೀ. ಟೊನ್‌ಹಾಲ್‌ನ ಹತ್ತಿರ, ಬೆಂಗಳೂರು-560 002</p>	<p>ಆಯುಕ್ತರು ಬಿಬಿಎಂಪಿ ರವರು ಹಾಗೂ ಆವರಣ, ಮೇಲಾಧಿಕಾರಿಗಳು ಪರಿಸುವ ಸಾರ್ವಜನಿಕ ಹಿತಾಸ್ತಕೆಯಿಂದ ಕೂಡಿದ ಕೆಲಸಗಳನ್ನ ನಿರ್ವಹಿಸುವುದು.</p>	<p>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯವಾಲಕ ಅಭಿಯಂತರರು (ಯೋಜನೆ-ಪಟ್ಟಿಮು) ಕಾರ್ಯಗಳು ಮತ್ತು ಕರ್ತವ್ಯಗಳು ಇಂತಿವೆ:- ಕೆ.ಎಂ.ಸಿ ಕಾಯ್ದೆ 1976 ರ ರೂಲ್ 58 ಮತ್ತು 59 ರಷ್ಯಯ ವಾಡುವಾರು ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆ ಮತ್ತು ಇತರೆ ಕಾಮಗಾರಿ ಜಟಿಲವಾಗಿರುವ ಕೆನ್ಸಿಲ್‌ಲ್‌ ತೀರ್ಮಾನದಂತೆ ನಿರ್ವಹಿಸಲಾಗುತ್ತಿದೆ. ಜೊತೆಗೆ ಆಡಳಿತಾತ್ಮಕ, ತಾಂತ್ರಿಕ ಹಾಗೂ ಸೇವೆಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನ ನಿರ್ವಹಿಸಲಾಗುತ್ತಿದೆ.</p>

### ಅನುಸೂಚಿ4(1)(b)(ii):- ಅಧಿಕಾರಿ ಮತ್ತು ನೌಕರರ ಅಧಿಕಾರ ಮತ್ತು ಕರ್ತವ್ಯಗಳು

ಕ್ರ.ನಂ.	ಅಧಿಕಾರಿ /ನೌಕರರ ಹುದ್ದೆ	ಕಾರ್ಯಭಾರ ಹಂಚಿಕೆ	ಅಧಿಕಾರಗಳು
1.	ಎಲ್.ಪೆಂಟೆಲ್ ಕಾರ್ಯವಾಲಕ ಅಭಿಯಂತರರು	<p>ಕಾರ್ಯವಾಲಕ ಅಭಿಯಂತರರು, ಯೋಜನೆ ಪಟ್ಟಿಮು ವಿಭಾಗ ರವರು ಕಳೇರಿಯ ಮುಖ್ಯಸ್ಥರಾಗಿದ್ದು, ಮೇಲಾಧಿಕಾರಿಗಳ ನಿರ್ದೇಶನಗಳನ್ನ ನಿಯಮದ ಚೌಕಟ್ಟಿನಲ್ಲಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ವ್ಯವಹಾರ ನಿರ್ವಹಣೆಗೆ) ನಿಯಮಗಳಿಗೆ ಒಳಪಟ್ಟಿ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವುದು, ಕಾಮಗಾರಿಗಳ ಪರಿಶೀಲನೆಯನ್ನ ಖಚಿತ ಪರಿಶೀಲನೆಯನ್ನ ಖಚಿತ ಅಥವಾ ತಾಂತ್ರಿಕ ಸಿಬ್ಬಂದಿ ಪರಿಶೀಲನೆಯನ್ನ ಖಚಿತ ವರದಿಯನ್ನ ಖಚಿತ ಅಭಿಯಂತರರು (ಪಟ್ಟಿಮು) ರವರಿಗೆ ಸಲ್ಲಿಸುವುದು ಮತ್ತು ಕಳೇರಿ ಸಿಬ್ಬಂದಿಗಳು ನಿರ್ವಹಿಸುವ ಕೆಲಸಗಳ ಮೇಲ್ಮೈಚಾರಣೆ, ಹಾಗೂ ಆಡಳಿತಾತ್ಮಕ ಜವಾಬ್ದಾರಿ. ಇದಲ್ಲದೇ ಅನುಮೋದಿತ ಕಾರ್ಯಕ್ರಮ ಪಟ್ಟಿಯ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸುವುದು. ಗುತ್ತಿಗೆದಾರರಿಗೆ ವರ್ಕ್ ಆಡರ್ ನೀಡಿ ಕಾಮಗಾರಿ ಕೈಗೊಳಿಸಿದೆ. ಉಸ್ತುವಾರಿ ಮಾಡಿ, ಕಾಮಗಾರಿಗಳ ಮೇಲ್ಮೈಚಾರಣೆ ಮಾಡುವುದು. ಲೆಕ್ಕಾಧಿಕಾರಿ (ಯೋಜನೆ)ರವರ ಮುಖಾಂತರ ಗುತ್ತಿಗೆದಾರರಿಗೆ ಬಿಲ್ಲು ಪಾಸುಮಾಡುವುದು ಇತ್ತೂದಿ.</p>	<p>ಕೆ.ಎಂ.ಸಿ. ಕಾಯ್ದೆ ಹಾಗೂ ಕೆ.ಟಿ.ಪಿ.ಪಿ. ಕಾಯ್ದೆ ಅಡಿಯಲ್ಲಿ ಆಯುಕ್ತರು ಬಿಬಿಎಂ &amp; ಮೇಲಾಧಿಕಾರಿಗಳ ಆಡೇಶದಂತೆ ಕೆಲಸ ನಿರ್ವಹಿಸುವುದು.</p>

2.	ಎನ್.ಸಿ.ನರಸೀಂಹ ಮೂತ್ರೀ, ನ.ಕಾ.ನಿ.ಅ(ಯೋ- ಪ) ಉಪ ವಿಭಾಗ-1	1. ಕಾರ್ಯಪಾಲಕ ಅಭಿಯಂತರರು ಯೋಜನೆ ಪ್ರಶ್ನೆಯ ರವರ ಅಧೀನದಲ್ಲಿ ಪ್ರಶ್ನೆಯ ವಲಯದ ಯೋಜನಾ ವಿಭಾಗ ಹಾಗೂ ತೋಟಗಾರಿಕೆ ವಿಭಾಗದ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಮಲ್ಲೇಶ್ವರಂ, ಮಹಾಲಕ್ಷ್ಮಿಪುರಂ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ (ವಾರ್ಡ್ ಸಂಖ್ಯೆ:103,104,105,106 ಮತ್ತು 125)ರ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳುವುದು, ಕಾಮಗಾರಿಗಳ ಪರಿಶೀಲನೆಯನ್ನು ಖಚಿತ ಪರಿಶೀಲಿಸುವುದು ಹಾಗೂ ಸಂಬಂಧಪಟ್ಟ ಸಹಾಯಕ / ಕಿರಿಯ ಅಭಿಯಂತರವರು ಪರಿಶೀಲಿಸಿದ ಕಾಮಗಾರಿಗಳ ವರದಿಯನ್ನು ಮತ್ತು ಮೂಳೆಗೊಂಡ ಕಾಮಗಾರಿಗಳ ಬಿಲ್ಲುಗಳ ಪಾವತಿಗಾಗಿ ಕಾರ್ಯಪಾಲಕ ಅಭಿಯಂತರರು (ಯೋಜನೆ-ಪ್ರಶ್ನೆಯ) ರವರಿಗೆ ಸಲ್ಲಿಸುವುದು.	ಕಾರ್ಯಪಾಲಕ ಅಭಿಯಂತರರು ವಹಿಸಿರುವ ಕಾಮಗಾರಿಗಳ ಮೇಲುಸ್ತುವಾರಿ.
3.	ಎನ್.ಚಂದ್ರಶೇಖರ್ ನ.ಕಾ.ನಿ.ಅ(ಯೋ- ಪ) ಉಪ ವಿಭಾಗ-2	2. ಕಾರ್ಯಪಾಲಕ ಅಭಿಯಂತರರು ಯೋಜನೆ ಪ್ರಶ್ನೆಯ ರವರ ಅಧೀನದಲ್ಲಿ ಪ್ರಶ್ನೆಯ ವಲಯದ ಯೋಜನಾ ವಿಭಾಗ ಹಾಗೂ ತೋಟಗಾರಿಕೆ ವಿಭಾಗದ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳುವುದು, ಕಾಮಗಾರಿಗಳ ಪರಿಶೀಲನೆಯನ್ನು ಖಚಿತ ಪರಿಶೀಲಿಸುವುದು ಹಾಗೂ ಸಂಬಂಧಪಟ್ಟ ಸಹಾಯಕ / ಕಿರಿಯ ಅಭಿಯಂತರವರು ಪರಿಶೀಲಿಸಿದ ಕಾಮಗಾರಿಗಳ ವರದಿಯನ್ನು ಮತ್ತು ಮೂಳೆಗೊಂಡ ಕಾಮಗಾರಿಗಳ ಬಿಲ್ಲುಗಳ ಪಾವತಿಗಾಗಿ ಕಾರ್ಯಪಾಲಕ ಅಭಿಯಂತರರು (ಯೋಜನೆ-ಪ್ರಶ್ನೆಯ) ರವರಿಗೆ ಸಲ್ಲಿಸುವುದು.	
4.	ಎಂ.ಕೃಷ್ಣಯ್ಯ <sup>2</sup> ನ.ಕಾ.ನಿ.ಅ(ಯೋ- ಪ) ಉಪ ವಿಭಾಗ-3	3. ಕಾರ್ಯಪಾಲಕ ಅಭಿಯಂತರರು ಯೋಜನೆ ಪ್ರಶ್ನೆಯ ರವರ ಅಧೀನದಲ್ಲಿ ಪ್ರಶ್ನೆಯ ವಲಯದ ಯೋಜನಾ ವಿಭಾಗ ಹಾಗೂ ತೋಟಗಾರಿಕೆ ವಿಭಾಗದ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧ ಪಟ್ಟ ವಾರ್ಡ್ ಸಂಖ್ಯೆ:126,127128 ಮತ್ತು 131ರ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳುವುದು, ಕಾಮಗಾರಿಗಳ ಪರಿಶೀಲನೆಯನ್ನು ಖಚಿತ ಪರಿಶೀಲಿಸುವುದು ಹಾಗೂ ಸಂಬಂಧಪಟ್ಟ ಸಹಾಯಕ / ಕಿರಿಯ ಅಭಿಯಂತರವರು ಪರಿಶೀಲಿಸಿದ ಕಾಮಗಾರಿಗಳ ವರದಿಯನ್ನು ಮತ್ತು ಮೂಳೆಗೊಂಡ ಕಾಮಗಾರಿಗಳ ಬಿಲ್ಲುಗಳ ಪಾವತಿಗಾಗಿ ಕಾರ್ಯಪಾಲಕ ಅಭಿಯಂತರರು (ಯೋಜನೆ-ಪ್ರಶ್ನೆಯ) ರವರಿಗೆ ಸಲ್ಲಿಸುವುದು	
5.	ಆರ್.ಮಂಜು ಮಾರನ್ ನ.ಕಾ.ನಿ.ಅ(ಯೋ- ಪ) ಉಪ ವಿಭಾಗ-4	4. ಕಾರ್ಯಪಾಲಕ ಅಭಿಯಂತರರು ಯೋಜನೆ ಪ್ರಶ್ನೆಯ ರವರ ಅಧೀನದಲ್ಲಿ ಪ್ರಶ್ನೆಯ ವಲಯದ ಯೋಜನಾ ವಿಭಾಗ ಹಾಗೂ ತೋಟಗಾರಿಕೆ ವಿಭಾಗದ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರಾಜಾಜಿನಗರ ಮತ್ತು ಗಾಂಥಿನಗರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳುವುದು, ಕಾಮಗಾರಿಗಳ ಪರಿಶೀಲನೆಯನ್ನು ಖಚಿತ ಪರಿಶೀಲಿಸುವುದು ಹಾಗೂ ಸಂಬಂಧಪಟ್ಟ ಸಹಾಯಕ / ಕಿರಿಯ ಅಭಿಯಂತರವರು ಪರಿಶೀಲಿಸಿದ ಕಾಮಗಾರಿಗಳ ವರದಿಯನ್ನು ಮತ್ತು ಮೂಳೆಗೊಂಡ ಕಾಮಗಾರಿಗಳ ಬಿಲ್ಲುಗಳ ಪಾವತಿಗಾಗಿ ಕಾರ್ಯಪಾಲಕ ಅಭಿಯಂತರರು (ಯೋಜನೆ-ಪ್ರಶ್ನೆಯ) ರವರಿಗೆ ಸಲ್ಲಿಸುವುದು. ಹಾಗೂ ಮುಖ್ಯ ಅಭಿಯಂತರರು (ಪ್ರಶ್ನೆಯ)ರವರ ಕಫೀರಿಯಲ್ಲಿ ಓ.ಬಿ.ಡಿ.ಆಧಾರದ ಮೇಲೆ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ.	ಕಾರ್ಯಪಾಲಕ ಅಭಿಯಂತರರು ವಹಿಸಿರುವ ಕಾಮಗಾರಿಗಳ ಮೇಲುಸ್ತುವಾರಿ.

6.	ಸಿ.ಎಸ್.ರಾಜು ಸಹಾಯಕ ಅಭಿಯಂತರರು: 1	<p>ಪ್ರಶ್ನೆಮ ವಲಯದ ಯೋಜನಾ ವಿಭಾಗ ಹಾಗೂ ತೋಟಗಾರಿಕೆ ವಿಭಾಗದ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಲ್ಲೇಶ್ವರಂ, ಮಹಾಲಕ್ಷ್ಮಿ ಮರಂ, ರಾಜಾಜಿನಗರ, ಗಾಂಥಿನಗರ ಚಾಮರಾಜಪೇಟೆ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಅಂದಾಜು ಪಟ್ಟಿಗಳನ್ನು ತಯಾರಿಸಿ ಸಂಬಂಧಪಟ್ಟ ನ.ಕಾ.ನಿ.ಅ.ರವರ ಮುಖಾಂತರ ಮಂಜೂರಾತಿಗಾಗಿ ವರದಿಯನ್ನು ಕಾರ್ಯಪಾಲಕ ಅಭಿಯಂತರರು (ಯೋಜನೆ-ಪ್ರಶ್ನೆಮ) ರವರಿಗೆ ಸಲ್ಲಿಸುವುದು. ಆಡಳಿತಾತ್ಮಕ/ ತಾಂತ್ರಿಕ ಮಂಜೂರಾತಿ ತಯಾರಿಸುವುದು, ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ವಿಭಾಗದಲ್ಲಿ ಅನುಮೋದಿತ ಕಾರ್ಯಕ್ರಮಪಟ್ಟಿಯಂತೆ ಹಾಗೂ ಪ್ರತಿ ವರ್ಷ ಆಯವ್ಯಯದಲ್ಲಿ ನಿಗದಿಪಡಿಸಿರುವ ಲೆಕ್ಕ ಶೀರ್ಣಕೆಯಡಿಯಲ್ಲಿನ ಕಾಮಗಾರಿಗಳಿಗೆ ಮೇಲಾಧಿಕಾರಿಗಳಿಂದ ಅನುಮೋದನೆ ಪಡೆದ ನಂತರ ಗುತ್ತಿಗೆದಾರರೊಡನೆ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಕರಾರು ಒಪ್ಪಂದ ಮಾಡಿಕೊಳ್ಳಲ್ಪಡುವುದು ಹಾಗೂ ಕಾಮಗಾರಿ ಆದೇಶ ನೀಡುವುದು. ಕಾಮಗಾರಿಗಳ ಮೇಲುಸ್ತವಾರಿ ನಿರ್ವಹಿಸುವುದು ಕಾಮಗಾರಿಗಳು ಮೂರ್ಕಣಗೊಂಡ ನಂತರ ಗುತ್ತಿಗೆದಾರರ ಬಿಲ್ಲುಗಳನ್ನು ನೀಡುವುದು ಮೇಲಾಧಿಕಾರಿಗಳು ಕಾಲ ಕಾಲಕ್ಕೆ ಕೊರುವ ಮಾಹಿತಿಗಳನ್ನು ಸಿದ್ಧಪಡಿಸಿ ಸಲ್ಲಿಸುವುದು.</p>	ಕಾರ್ಯಪಾಲಕ ಅಭಿಯಂತರರು ಹಾಗೂ ನ.ಕಾ.ನಿ.ಅ.ರವರ ರ ವಹಿಸಿರುವ ಕಾಮಗಾರಿಗಳ ಮೇಲುಸ್ತವಾರಿ.
7.	ಡಿ.ಯಶವಂತ ಸಹಾಯಕ ಅಭಿಯಂತರರು: 1	<p>ಪ್ರಶ್ನೆಮ ವಲಯದ ಯೋಜನಾ ವಿಭಾಗ ಡ್ರಾಫ್ಟ್ ಮನ್ ಆಗಿ ಕೆಲಸ ನಿರ್ವಹಿಸುವುದು ಹಾಗೂ ಮೇಲಾಧಿಕಾರಿಗಳು ಕಾಲ ಕಾಲಕ್ಕೆ ಕೊರುವ ಮಾಹಿತಿಗಳನ್ನು ಸಿದ್ಧಪಡಿಸಿ ಸಲ್ಲಿಸುವುದು.</p>	
8.	ಕೆ.ವೆಂಕಟೇಶ್, ವೃವಂಧಪರು: 1	<p>ಸಿಬ್ಬಂದಿಗಳ ಹಾಜರಾತಿ ಪರಿಶೀಲನೆ, ಸಿಬ್ಬಂದಿಯ ಆಯವ್ಯಯ ಅಪೆಂಡಿಸ್-ಬಿ ತಯಾರಿಸುವುದು, ಸಿಬ್ಬಂದಿಯ ಚಲನವಲನ ಮಸ್ತಕ ನಿರ್ವಹಣೆ ಅಧಿಕಾರಿ/ಸಿಬ್ಬಂದಿ ವರ್ಗದವರ ವೇತನ ಬಟ್ಟವಾಡೆ/ಸೇವಾ ವಿಷಯಕ್ಕೆ ಸಂಬಂಧಿಸಿದ ಕಾರ್ಯನಿರ್ವಹಣೆ ಹಾಗೂ ಮಾಹಿತಿ ಹಕ್ಕು ಅಧಿನಿಯಮ-2005ರ ಅಡಿಯಲ್ಲಿ ಕಾ.ಪಾ.ಅ.ರವರು ಆದೇಶಿಸುವ ಅಜ್ಞಾಗಳಿಗೆ ಮಾಹಿತಿ ಒದಗಿಸುವುದು ಮೇಲಾಧಿಕಾರಿಗಳು ಕಾಲ ಕಾಲಕ್ಕೆ ಕೊರುವ ಮಾಹಿತಿಗಳನ್ನು ಸಿದ್ಧಪಡಿಸಿ ಸಲ್ಲಿಸುವುದು.</p>	

9.	ಜಿ.ತಿಮ್ಮಪ್ಪ ದೀಪ್ತಿಯ ದರ್ಜೆ ಸಹಾಯಕರು (1)	ನ.ಕಾ.ನಿ.ಅ. ಯೋಜನೆ (ಪೆಟ್ಟಿಮ್) ಉಪ ವಿಭಾಗದ ಕಾಮಗಾರಿ ಬಿಲ್ಲುಗಳಿಗೆ ಎಸ್.ಬಿ.ಆರ್. ಸಂಖ್ಯೆಯನ್ನು ನೀಡುವುದು. ಗುತ್ತಿಗೆದಾರರಿಗೆ ವಾಪಸ್ಸು ಹಿಂದಿರುಗಿಸುವ ಇ.ಎ.ಆರ್/ ಎಫ್.ಎಸ್.ಆರ್ಡಿ ಮುಸ್ತಕ ನಿರ್ವಹಿಸುವುದು ಹಾಗೂ ಸಿಬ್ಬಂದಿಗಳ ಮೇಲ್ವಿಚಾರಣೆ ಕಾರ್ಯಪಾಲಕ ಅಭಿಯಂತರರು ಯೋಜನೆ ಪೆಟ್ಟಿಮ್ ವಿಭಾಗಕ್ಕೆ ಸಂಬಂಧಿಸಿದ ಸಾರ್ವಜನಿಕರಿಂದ/ಗುತ್ತಿಗೆದಾರರಿಂದ/ಇತರೆ ಕಟ್ಟೇರಿಗಳಿಂದ ಬರುವ ಕಡತಗಳು ಪತ್ರಗಳ ಟಿಪಾಲುಗಳನ್ನು ಸ್ವೀಕರಿಸಿ ಮೇಲಾಧಿಕಾರಿಗಳ ಅಪ್ಪಣಿಯಂತೆ ಸಂಬಂಧಪಟ್ಟ ಅಭಿಯಂತರರಿಗೆ ರವಾನಿಸುವುದು ತದ ನಂತರ ಮೇಲಾಧಿಕಾರಿಗಳಿಂದ ಆದೇಶದಂತೆ ಇತರೆ ಕಟ್ಟೇರಿಗೆ ಕಡತಗಳನ್ನು ಪತ್ರಗಳನ್ನು ರವಾನಿಸುವುದು. ಮಾಹಿತಿ ಹಕ್ಕು ಅಧಿನಿಯಮ-2005ರ ಅಡಿಯಲ್ಲಿ ಕಾ.ಪಾ.ಅ.ರವರು ಆದೇಶಿಸುವ ಅಜೆಗಳಿಗೆ ಸಂಬಂಧಪಟ್ಟವರಿಗೆ ನೀಡಿ, ಮಾಹಿತಿ ಒದಗಿಸಿದ ನಂತರ ಇದರ ಎಲ್ಲಾ ದಾಖಲೆಗಳನ್ನು ಸಂರಕ್ಷಿಸುವುದು, ಯೋಜನೆ (ಪೆಟ್ಟಿಮ್) ವಿಭಾಗದ ಎಲ್ಲಾ ದಾಖಲಾತಿ ಮತ್ತು ಮುಸ್ತಕಗಳನ್ನು ಸೈಪರ್ ಕೇಪರ್ ಆಗಿ ಸಂರಕ್ಷಿಸುವುದು ಕಾ.ಪಾ.ಅ ಮತ್ತು ಸಹಾಯಕ ಅಭಿಯಂತರರು-1ರವರು ಕಾಲ ಕಾಲಕ್ಕೆ ಕೊರೆವ ಮಾಹಿತಿಗಳನ್ನು ಸಿದ್ಧಪಡಿಸಿ ನಲ್ಲಿಸುವುದು.	ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರು-1 ರವರು ವಹಿಸಿರುವ ಕೆಲಸ ನಿರ್ವಹಿಸುವುದು.
10	ಡಿ.ಆರ್.ಜಯಲಕ್ಷ್ಮಿ ದೀಪ.ಡ.ನಿ. : 2	ಕಾ.ಪಾ.ಅ.(ಯೋ-ಪ)ವಿಭಾಗದಲ್ಲಿ ಸ್ವಾತಂತ್ಯಾಲುಧ್ಯಾನವನ ಮತ್ತು ಡಾ॥ ಬಿ.ಆರ್.ಅಂಬೇದ್ಕರ್ ಕ್ರೀಡಾಂಗಣಕ್ಕೆ ಸಂಬಂಧಿಸಿದಂತೆ ದಿನಾಂಕಗಳನ್ನು ಕಾಲ್ಯಾಂಸಿಸುವುದು.	
11.	ಕೆ.ಪೆದ್ದರಾಜು ಜವಾನರು (1):-	ಕಟ್ಟೇರಿ ಕೊಡು ಮತ್ತು ಟೀಬಲ್‌ಗಳನ್ನು ಸ್ವೀಕಾರಿಸುವುದು. ಯೋಜನೆ (ಪೆಟ್ಟಿಮ್) ವಿಭಾಗದ ಟಿಪಾಲುಗಳನ್ನು ವಿವಿಧ ಕಟ್ಟೇರಿಗಳಿಗೆ ನೀಡುವುದು. ಕಾ.ಪಾ.ಅ/ ಸ.ಕಾ.ನಿ.ಅ. ಹಾಗೂ ಸಹಾಯಕ ಅಭಿಯಂತರರು ಕಟ್ಟೇರಿ ಕೆಲಸವನ್ನು ನಿರ್ವಹಿಸುವುದು	
12	ಜಿ.ಯೋಗೇಶ್ ಜವಾನರು (1):-	ಕಟ್ಟೇರಿಯ ಪೇಳಿಗೆ ಸರಿಯಾಗಿ ಬಾಗಿಲನ್ನು ತೆರೆದು ಕಟ್ಟೇರಿ ಕೊಡು ಮತ್ತು ಟೀಬಲ್‌ಗಳನ್ನು ಸ್ವೀಕಾರಿಸುವುದು. ಕಾ.ಪಾ.ಅ/ ಸ.ಕಾ.ನಿ.ಅ./ ಸಹಾಯಕ ಅಭಿಯಂತರರು ಹಾಗೂ ದೀಪ.ನು-1ರವರು ವಹಿಸುವ ಕಟ್ಟೇರಿ ಕೆಲಸವನ್ನು ನಿರ್ವಹಿಸುವುದು	

ಅನುಸೂಚಿ4(1)(b)(iii):-

ತೀರ್ಮಾನ

ಕೈಗೊಳ್ಳುವ

ಪ್ರಕ್ರಿಯೆಯಲ್ಲಿ

ಅನುಸರಿಸುವ

ಕಾರ್ಯ ವಿಧಾನಗಳು:-

ಕ್ರಿಯೆಗಳು	ವಿಧಾನಗಳು	ತೀರ್ಮಾನ ಪ್ರಕ್ರಿಯೆಯಲ್ಲಿ ತೆಗೆದುಕೊಳ್ಳುವ ಸಮಯ/ಮೇಲುಸ್ತುವಾರಿ/ಗಣನೆಗೆ ತೆಗೆದುಕೊಳ್ಳುವ ವಿಧಾನ	ಅಂತಿಮ ತೀರ್ಮಾನ ಕೈಗೊಳ್ಳುವ ತೆಗೆದುಕೊಳ್ಳುವ ವಾಧಿಕಾರ.
	<p>ಈ ಕಣ್ಣೇರಿಯ ಅಧಿಕಾರಿ: ಸಿಬ್ಬಂದಿ ವರ್ಗದವರು ಈ ಕೆಳಕಂಡಂತೆ ನಿರ್ವಹಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.</p> <p>ಕಡತ, ಟಿಪಾಲು ಇತ್ಯಾದಿಗಳನ್ನು ವಿಭಾಗ ಕಣ್ಣೇರಿ ಹಾಗೂ ಹೊರಗೆ ಸಂಬಂಧಪಟ್ಟ ವಿವಿಧ ಇಲಾಖೆಗಳಿಗೆ ತಲುಪಿಸುವುದು. ವಿಭಾಗ ಕಣ್ಣೇರಿಯಲ್ಲಿ ಸ್ವೀಕರಿಸಲಾದ ಟಿಪಾಲು ಸ್ವೀಕೃತಿಗಳನ್ನು ರಿಜಿಸ್ಟರ್ ಮತ್ತುಕೆಲ್ಲಾ ನಮೂದಿಸಿ ಸಹಾಯಕ/ಕಿರಿಯ ಅಭಿಯಂತರರಿಗೆ ನೀಡುವುದು. ಈಗಾಗಲೇ ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರಗಳು ಮತ್ತು ಕರ್ತವ್ಯಗಳನ್ನು ಕ್ರಮ ಸಂಖ್ಯೆ 2 ರಲ್ಲಿ ಈ ಮೇಲೆ ತಿಳಿಸಿರುವಂತೆ, ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಮತ್ತು ವಿಭಾಗದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಹಕಾರ ನೀಡುವುದು ಸೇರಿದಂತೆ ಕಣ್ಣೇರಿ ಕೆಲಸಗಳು ಸುಗಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಲಂತೆ ನೋಡಿಕೊಳ್ಳಲಾಗುವುದು.</p> <p>ಕಣ್ಣೇರಿಯ ಆಡಳಿತಾತ್ಮಕ ಮೇಲ್ವಿಚಾರಣೆ ಹಾಗೂ ಪ್ರತಿ ವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ ಹಾಗೂ ಕಾರ್ಯಕ್ರಮಪಟ್ಟಿಗಳಲ್ಲಿ ನಿಗದಿಪಡಿಸಿರುವ ಅನುದಾನದಡಿಯಲ್ಲಿ ಆಯಾಯ ಉಪವಿಭಾಗದ ಪ್ರಸ್ತಾಪನೆಯ ಪ್ರಾಮುಖ್ಯತೆಯನುಸಾರ (ಆಡ್ಯತೆಯಂತೆ) ಕಾಮಗಾರಿಗಳನ್ನು ಕೈಗೊಳ್ಳಲು ಶಿಫಾರಸ್ನೊಂದಿಗೆ ಮೇಲಾಧಿಕಾರಿಗಳಿಗೆ ಆಡೇಶಕ್ಕಾಗಿ ಸಲ್ಲಿಸುವುದು. ಹಾಗೂ ಕಾಮಗಾರಿ ನಿರ್ವಹಿಸಿದ ಬಾಬು ಈ ಬಗ್ಗೆ ಲೆಕ್ಕಾಧಿಕಾರಿ (ಯೋಜನೆ)ರವರ ಶಾಖೆಯಲ್ಲಿನ ರಿಜಿಸ್ಟರ್ಗಳಲ್ಲಿ ನಮೂದಿಸಿ ಕಡತಗಳ ವಿಲೇ ಇಡುವುದು.</p>	<p>ತೀರ್ಮಾನ ಪ್ರಕ್ರಿಯೆಯಲ್ಲಿ ತೆಗೆದುಕೊಳ್ಳುವ ಸಮಯ/ಮೇಲುಸ್ತುವಾರಿ/ಗಣನೆಗೆ ತೆಗೆದುಕೊಳ್ಳುವ ವಿಧಾನ</p> <p>ಕಣ್ಣೇರಿ ಕಾರ್ಯ ವಿಧಾನ ಕೈಗೊಳ್ಳುವ ಕೆಲಸಿ, ಕೆ.ಎಂ.ಸಿ. ಕಾರ್ಯ &amp; ಕಾರ್ಯಗಳನ್ನು ಅನುಸರಿಸಿ ಕಾಲಾವಧಿ ತೆಗೆದುಕೊಳ್ಳಲಾಗುವುದು.</p>	<p>ಕಾರ್ಯ ವಾಲಕ ಅಭಿಯಂತರರು ಯೋಜನೆ (ಪ್ರಾಜ್ಞ)</p>

ಅನುಸೂಚಿ4(1)(b)(iv):- ಇಲಾಖೆಯ ಕಾರ್ಯಗಳ ನಿರ್ವಹಣೆಗೆ ರೂಪೀಸಿರುವ ಸೂತ್ರಗಳು:-

ಕ್ರ.ನಂ.	ಕಾರ್ಯಗಳು/ಸೇವೆಗಳು	ಕಾರ್ಯಗಳ ನಿರ್ವಹಣೆಗೆ ರೂಪೀಸಿರುವ ಸೂತ್ರಗಳು	ಕಾಲಾವಧಿ	ಸೂತ್ರಗಳನ್ನು ನಿರ್ವಹಿಸುವಲ್ಲಿ ಅನುಸರಿಸುವ ಅನುಸೂಚಿಗಳು
1	ಪ್ರತ್ಯೇಕ ವಲಯದಲ್ಲಿ ಯೋಜನಾ ವಿಭಾಗ ಮತ್ತು ತೊಟಗಾರಿಕೆ ಸಿಲಿಂಗ್ ವಿಭಾಗಕ್ಕೆ ಸಂಬಂಧಪಟ್ಟ ಕಾಮಗಾರಿಗಳ ನಿರ್ವಹಣೆ.	ಕರ್ನಾಟಕ ಸರ್ಕಾರ (ಪ್ರೊವೆಕ್ಟ ಹಂಡಿಕೆ) 1977 ರಲ್ಲಿ ವಹಿಸಿರುವ ಕಾರ್ಯಗಳನ್ನು ನಿರ್ವಹಿಸುವುದು ಹಾಗೂ Karnataka Transparency in Public Procurement Act 2002 ರಲ್ಲಿ ನಿಗದಿಪಡಿಸಿರುವ ಹಾಗೂ ಕೆ.ಎ.ಸಿ. ಕಾರ್ಯೈ 1976 ರನ್ನೆಯ ಪ್ರಸ್ತಾಪಿಸಲಾಗಿರುವ ಕಳೇರಿ ಕಾರ್ಯವಿಧಾನದಂತೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮಾನ್ಯ ಆಯುಕ್ತರು ಆದೇಶಿಸುವ ಕಾರ್ಯವಿಧಾನದಂತೆ ಕಾರ್ಯಗಳನ್ನು ನಿರ್ವಹಿಸುವುದು ಹಾಗೂ ಅದರಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ಅನುಸರಿಸುವುದು.	ಕೆ.ಎ.ಸಿ.ಕಾರ್ಯೈ ಮತ್ತು ಕೆ.ಟಿ.ಪಿ.ಪಿ. ಕಾರ್ಯೈ ಮಾರ್ಗಸೂಚಿ ಅನ್ವಯ ಕಾಲಾವಧಿಯನ್ನು ಅನುಸರಿಸಲಾಗುವುದು	ಕೆ.ಎ.ಸಿ.ಕಾರ್ಯೈ ಮತ್ತು ಕೆ.ಟಿ.ಪಿ.ಪಿ. ಕಾರ್ಯೈ

ಅನುಸೂಚಿ4(1)(b)(v):- ಇಲಾಖೆಯ ಕಾರ್ಯಗಳನ್ನು ನೇರೆವೇರಿಸುವುದಕ್ಕಾಗಿ ಹೊಂದಿರುವ ಅಥವಾ ನಿಯಂತ್ರಣಾದಲ್ಲಿರುವ ಅಥವಾ ಉದ್ದೋಧನೆ ಬಳಸುವ ನಿಯಮಗಳು, ವಿನಿಯೋಧಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳು.

ಕ್ರ.ನಂ.	ಕಾರ್ಯಗಳು, ಅನುಸೂಚಿಗಳು, ಮಾರ್ಗದರ್ಶಕ ಕೈಪಿಡಿಗಳ ಪಟ್ಟಿ	ಅನುಸೂಚಿ, ಕಾರ್ಯಗಳ ಸಾರಾಂಶ
1	ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958	ಸಂಬಂಧಪಟ್ಟ ಅನುಸೂಚಿ,
2	ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977.	ಕಾರ್ಯಗಳಲ್ಲಿರುತ್ತದೆ.
3	ಸರ್ವಿಸ್ ಮಾನ್ಯಯಲ್.	
4	ಕಳೇರಿ ಕಾರ್ಯವಿಧಾನ ಕೈಪಿಡಿ.	
5	ಕರ್ನಾಟಕ ನಾಗರೀಕ ಸೇವೆಗಳು (ನಡತೆ) ನಿಯಮಗಳು 1966.	
6	ಕರ್ನಾಟಕ ನಾಗರೀಕ ಸೇವೆಗಳು (ಸಿಸಿಲ) ನಿಯಮಗಳು 1957.	
7	ಕರ್ನಾಟಕ ಅಧಿಕ ಸಂಹಿತೆ.	
8	ಖಜಾನೆ ಸಂಹಿತೆ.	
9	ಸಾದಿಲ್ಲಾರು ವೆಚ್ಚದ ಕೈಪಿಡಿ.	
10	ಸೇವಾ ವಿಷಯಗಳು ಇತ್ಯಾದಿ ವಿಭಾಗದಲ್ಲಿ ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಆದೇಶ ಸುತ್ತೋಲೆ ಸೂಚನೆಗಳು.	
11	ಅಧಿಕಾರ ಪ್ರತ್ಯೇಕಾಂಶಗಳ ಸಂಬಂಧಿಸಿದಂತೆ ಆಧಿಕ ಇಲಾಖೆಯ ಆಗಿಂದಾಗ್ಗೆ ಹೊರಡಿಸಿರುವ ಆದೇಶ ಸೂತ್ರೋಲೆಗಳು.	

ಅನುಸೂಚಿ4(1)(b)(vi):- ಇಲಾಖೆಯ ಹೊಂದಿರುವ ಅಥವಾ ಇಲಾಖೆಯ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ:-

ಕ್ರ.ನಂ.	ದಾಖಲಾತಿಗಳ ವರ್ಗ	ದಾಖಲಾತಿಗಳ ಹೆಸರು	ದಾಖಲಾತಿಗಳು ಯಾರ ವರದಲ್ಲಿರುತ್ತದೆ.
1	ಎ	ಅಳತೆ ಮುಸ್ತಕ	ಸಂಬಂಧಪಟ್ಟ ಸಹಾಯಕ ಅಭಿಯಂತರರು
2	ಬಿ	ಅಗ್ರಮೈಂಟ್ ಮುಸ್ತಕ	ಸ್ವೀಕೃತಿ & ರವಾನೆ ಗುಮಾಸ್ತರು
3	ಬಿ	ವಕ್ರ ಆರ್ಡರ್ ಮುಸ್ತಕ	ಸ್ವೀಕೃತಿ & ರವಾನೆ ಗುಮಾಸ್ತರು
4	ಬಿ	ಟೆಂಡರ್ ವಹಿಗಳು	ಕಫೀರಿಯ ಡ್ರಾಫ್ಟ್‌ಮನ್
5	ಡಿ	ಟಿಪಾಲು ಮುಸ್ತಕ	ಸ್ವೀಕೃತಿ & ರವಾನೆ ಗುಮಾಸ್ತರು
6	ಬಿ	ಎಸ್.ಬಿ.ಆರ್. ಮುಸ್ತಕ	ಸ್ವೀಕೃತಿ & ರವಾನೆ ಗುಮಾಸ್ತರು
7	ಬಿ	ಇ.ಎಂ.ಡಿ/ಎಫ್‌ಎಸ್‌ಡಿ ಮುಸ್ತಕ	ಸ್ವೀಕೃತಿ & ರವಾನೆ ಗುಮಾಸ್ತರು
8	ಡಿ	ಸ್ವೀಕೃತಿ /ರವಾನೆ & ಪಿ.ಆರ್. ರಿಜಿಸ್ಟರ್	ಸ್ವೀಕೃತಿ & ರವಾನೆ ಗುಮಾಸ್ತರು
9	ಬಿ	ಹಾಜರಾತಿ ಮುಸ್ತಕ	ವಿಷಯ ನಿರ್ವಾಹಕರು
10	ಎ	ವೇತನ ಬಟ್ಲಾಡೆ ಮುಸ್ತಕ	ವಿಷಯ ನಿರ್ವಾಹಕರು
11	ಡಿ	ವಿಷಯ ವಹಿಗಳು	ಸ್ವೀಕೃತಿ & ರವಾನೆ ಗುಮಾಸ್ತರು
12	ಎ	ಸೇವಾ ಮುಸ್ತಕಗಳು	ವಿಷಯ ನಿರ್ವಾಹಕರು

ಅನುಸೂಚಿ4(1)(b)(vii):- ಇಲಾಖೆಯ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಸಮಾಲೋಚನಲು ಅಥವಾ ಅವರ ಪ್ರಾತಿನಿಧಿವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆ ವಿವರಗಳು:-

ಕ್ರ.ನಂ.	ಕಾರ್ಯಗಳು/ಸೇವೆಗಳು	ಇಲಾಖೆಯೊಂದಿಗೆ ಸಾರ್ವಜನಿಕರೊಡನೆ ಸಂಪರ್ಕಿಸಲು ಇರುವ ವ್ಯವಸ್ಥೆ	ಇಲಾಖೆಯೊಂದಿಗೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಕಾರ್ಯಗತಗೊಳಿಸಲು ಇರುವ ವ್ಯವಸ್ಥೆ
01	-----	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಸಂಸ್ಥೆಯಾಗಿದ್ದು, ಪ್ರತಿ ದಿನ ಮಧ್ಯಾಹ್ನ 3-30 ರ ನಂತರ ಸಂಬಂಧಪಟ್ಟ ಅಧಿಕಾರಿ/ನೌಕರರನ್ನು ಭೇಟಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು, ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರದಿಂದ ನೇಮಕಗೊಂಡ ಮಾನ್ಯ ಆಯುಕ್ತರು ಇದ್ದು ಕೌನಿಲ್ಸ್ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಯಾವುದೇ ನೀತಿ ನಿಯಮಗಳನ್ನು ರೂಪಿಸಲು ಚರ್ಚೆಸಿ ನಿರ್ಣಯ ತೆಗೆದುಕೊಂಡ ನಂತರ ಮಾನ್ಯ ಆಯುಕ್ತರು ಪರಿಶೀಲಿಸಿ ಅಂತಿಮ ಆದೇಶ ಹೊರಡಿಸುವರು.

ಅನುಸೂಚಿ4(1)(b)(viii):- ಮಂಡಳಿ, ಪರಿಷತ್, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚಿಗಳನ್ನೊಳಗೊಂಡ ಮಂಡಳಿಗಳು, ಪರಿಷತ್ಗಳ ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡೋವಳಿಗಳ ಸಾರ್ವಜನಿಕರಿಗೆ ದೊರಕುತ್ತದೆಯೇ ಎಂಬ ಬಗ್ಗೆ ವಿವರಣೆ:-

.ಮಂಡಳಿ, ಪರಿಷತ್ತು, ಸಮಿತಿಗಳ ಹೆಸರು	ರಚನೆ	ಅಧಿಕಾರಗಳು ಮತ್ತು ಕಾರ್ಯಗಳು	ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಲೆಗಳು ಸಾರ್ವಜನಿಕರಿಗೆ ದೊರಕುತ್ತದೆಯೇ
ಅನ್ವಯಿಸುವುದಿಲ್ಲ.			

ಅನುಸೂಚಿ4(1)(b)(ix)& ಅನುಸೂಚಿ4(1)(b)(x):- ಕಾರ್ಯವಾಲಕ ಅಭಿಯಂತರರು (ಯೋಜನೆ-ಪಡ್ಡಿಮ) ಕಳೆರಿಯ ಅಧಿಕಾರಿಗಳ ಮತ್ತು ಸಿಬ್ಬಂದಿವರ್ಗದವರ ನಿದೇಶಿಕೆ ಮತ್ತು ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತೀಂಗಳ ವೇತನದ ವಿವರಗಳು:-

ಕ್ರಮ ಸಂಖ್ಯೆ	ಅಧಿಕಾರಿ /ಸಿಬ್ಬಂದಿಯ ಹೆಸರು	ಹುದ್ದೆ	ಕಳೆಗೆ ವಿಳಾಸ	ಮೊಬೈಲ್ ನಂಖ್ಯೆ	ಮೂಲವೇತನ
1	ಎಲ್.ವೀರಪ್ಪೇಶ್ವರ್,	ಕಾ.ಪಾ.ಅ.	ಕಾರ್ಯಪಾಲಕ ಅಭಿಯಂತರರು ಯೋಜನೆ (ಪಡ್ಡಿಮು)	9480683659	38,100=00
2	ಎನ್.ಸಿ.ನರಸಿಂಹ ಮೂರ್ತಿ	ನ.ಕಾ.ನಿ.ಅ.		9480685163	50,100=00 +3600=00
3	ಎನ್.ಚಂದ್ರಶೇಖರ್	ನ.ಕಾ.ನಿ.ಅ.		9480685805	30,400=00
4	ಎ.ಕೃಷ್ಣಯ್ಯ	ನ.ಕಾ.ನಿ.ಅ.		9480685163	33,600=00
5	ಆರ್.ಮಣಿಮಾರ್ನಾ	ನ.ಕಾ.ನಿ.ಅ.		9480683550	33,600=00
6	ಸಿ.ಎನ್.ರಾಜು	ನ.ಅ.		9448921600	28,800=00
7.	ಡಿ.ಯಶವಂತ	ನ.ಅ.		22975615	25,300=00
8	ಕೆ.ವೆಂಕಟೇಶ್	ಘೃವನ್ಥಪಕ್ಕರು		22975615	23,400=00
9	ಜಿ.ತಿಮ್ಮಪ	ದ್ವಿದ.ನು		22975615	21,500=00
10	ಡಿ.ಆರ್.ಜಯಲಕ್ಷ್ಮಿ	ದ್ವಿ.ದ.ನು		22975615	11,600=00
11	ಕೆ.ಪೆದ್ದರಾಜು	ನಾ.ದ.ನೋ.		22975615	11,400=00
12	ಜಿ.ಯೋಗೇಶ್	ನಾ.ದ.ನೋ.		22975615	9600=00

ಅನುಸೂಚಿ4(1)(b)(xi):- ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟ್ಟವಾಡೆಗಳ ವರದಿಗಳು & ಇಲಾಖೆಯ ಪ್ರತಿಯೊಂದು ಏಕೆಸ್ಟಿಗೆ ಹಂಚಿಕೆ ಮಾಡಲಾದ ಅಧಿವ್ಯಾಯಗಳ ವಿವರಗಳು:-

ವಿಜ್ಞಾನಿಯ ಹೆಸರು	ಯಾವ ಯೋಜನೆಗಳಿಗೆ ಆಯ್ದವ್ಯಯವನ್ನು ಮೀಸಲ್ಪಿಸಿದೆ.	ಹಿಂದಿನ ಕೈಗೊಂಡ ಯೋಜನೆಗಳ ವಿವರಗಳು	ಸಾಲಿನಲ್ಲಿ ಕೈಗೊಳ್ಳಬಹುದಾದ ಯೋಜನೆಗಳು	ಮುಂದಿನ ಕೈಗೊಳ್ಳಬಹುದಾದ ಯೋಜನೆಗಳು	ಸಾಲಿನಲ್ಲಿ ಕೈಗೊಳ್ಳಬಹುದಾದ ಯೋಜನೆಗಳು	ಕ್ಷಣಿಕೆಯಲ್ಲಿ ವಿವರಗಳನ್ನು ಬಹುದಾದ ವಿಳಾಸ. (ವೆಬ್‌ಸೈಟ್, ಸೂಚನಾ ಫಲಕಗಳು)
ಕಾರ್ಯವಾಲಕ ಅಭಿಯಂತರ ಯೋಜನೆ (ಪ್ರಾಥಮಿಕ)	ಪ್ರಶ್ನೆ ಯೋಜನಾ ಕೆಲಸಗಳು ತೋಟಗಾರಿಕೆ ಸಿವಿಲ್ ಕಾರ್ಯಗಳು	ವಲಯದ ಸಿವಿಲ್ ಮತ್ತು ವಿಧಾನದ ಕೆಲಸ	2013-14ನೇ ಸಾಲಿನಲ್ಲಿ ಕೈಗೊಂಡ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಲಾಗಿದೆ.	2014-15ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಪಟ್ಟಿಯನ್ನು ನೀಡಲಾಗಿದೆ.	2014-15ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಪಟ್ಟಿಯನ್ನು ನೀಡಲಾಗಿದೆ.	ಕ್ಷಣಿಕೆಯಲ್ಲಿ ವಿವರಗಳನ್ನು <a href="http://www.bbmp.com">www.bbmp.com</a> ನಲ್ಲಿ ಪಡೆಯಬಹುದಾಗಿರುತ್ತದೆ.

ಅನುಸೂಚಿ4(1)(a)(b)(xii):- ಹಂಚಿಕೆ ಮಾಡಲಾದ ಮೊಬಿಲಿಗ್ಸ್‌ನೊಂಡು ಸಹಾಯಧನ ಕಾರ್ಯಕ್ರಮಗಳು

ಜಾರಿಗೋಳಿಸುವ ವಿಧಾನ ಅಡಕ್ಕಾಗಿ ನಿಗದಿಗೋಳಿಸಲಾದ ಮೊತ್ತ ಮತ್ತು ಫಲಾನುಭವಿಗಳ ವಿವರ:-

ಕ್ರ.ಸಂ.	ಸಹಾಯಧನ ಕಾರ್ಯಕ್ರಮಗಳ ಹೆಸರು	ಹಂಚಿಕೆ ಮಾಡಲಾದ ಸಹಾಯಧನವನ್ನು ಹಂಚಿಕೆ ಮಾಡಲು ಇರುವ ಮಾರ್ಗದರ್ಶಿಗಳು.	ಸಹಾಯಧನವನ್ನು ವಿತರಣೆ ಮಾಡುವ ಪ್ರಾಧಿಕಾರ.
• ಯಾವುದೂ ಇರುವುದಿಲ್ಲ.			

(b) ಇಲಾಖೆಯು ಸಹಾಯಧನ ಕಾರ್ಯಕ್ರಮಗಳನ್ನು ಜಾರಿಗೋಳಿಸುವ ವಿಧಾನಗಳು.

ಕ್ರ.ಸಂ.	ಸಹಾಯಧನ ಕಾರ್ಯಕ್ರಮಗಳ ಹೆಸರು	ಅಜೀಗಳನ್ನು ಅಪ್ಪಾನಿಸುವ ವಿಧಾನ	ಮಂಜೂರಾತಿ ನೀಡುವ ವಿಧಾನ	ಸಹಾಯಧನವನ್ನು ವಿತರಣೆ ಮಾಡುವ ವಿಧಾನ
• ಯಾವುದೂ ಇರುವುದಿಲ್ಲ.				

ಅನುಸೂಚಿ4(1)(b)(xiii):- ಇಲಾಖೆಯು ನೀಡಿರುವ ರಿಯಾಲಿಟಿಗಳನ್ನು ಅನುಮತಿ ಪಡ್ಡ ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ಬಗ್ಗೆ ವಿವರಗಳು:-

ಕ್ರ.ಸಂ.	ರಿಯಾಲಿಟಿಗಳನ್ನು ನೀಡುವ ಕಳೆರಿಯ ಹೆಸರು ಮತ್ತು ವಿಳಾಸ	ಯಾವ ವಿಧಾನದಲ್ಲಿ ರಿಯಾಲಿಟಿಗಳನ್ನು ನೀಡಲಾಗಿರುತ್ತದೆ.	ಯಾವ ದಿನಾಂಕದಲ್ಲಿ ರಿಯಾಲಿಟಿಗಳನ್ನು ನೀಡಲಾಗಿರುತ್ತದೆ.	ರಿಯಾಲಿಟಿಗಳನ್ನು ನೀಡುವ ಪ್ರಾಧಿಕಾರದ ಹೆಸರು ಮತ್ತು ಹುದ್ದೆ.
• ಯಾವುದೂ ಇರುವುದಿಲ್ಲ.				

ಅನುಸೂಚಿ4(1)(b)(ix):- ಇಲಾಖೆಯ ಬಳಿ ಲಭ್ಯವಿರುವ ಅಥವಾ ಇಲಾಖೆಯ ಹೊಂದಿರುವ ವಿದ್ಯುನ್‌ಘಾಸ್ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳು:-

ಕ್ರ.ಸಂ.	ವಿದ್ಯುನ್‌ಘಾಸ್ ಡೇಟಾ	ವಿಧಾನ (ಸೈಟ್‌ನ ವಿಳಾಸ/ ಯಾವ ಸ್ಥಳದಲ್ಲಿದೆ ಎಂಬುದರ ವಿವರ)	ವಿಧಾನದ ಹೆಸರು	ಈ ದಾಖಲೆಗಳು ಯಾರ ಬಳಿಯಲ್ಲಿವೀಕೋ ಆ ಮಾಹಿತಿದಾರನ ಹುದ್ದೆ ಮತ್ತು ವಿಳಾಸ.
• ಯಾವುದೂ ಇರುವುದಿಲ್ಲ.				

ಅನುಸೂಚಿ4(1)(b)(xv):- ಸಾರ್ವಜನಿಕ ಉಪಯೋಗಕ್ಕಾಗಿ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೊಲಭ್ಯುಗಳ ವಿವರಗಳು:-

ಸೊಲಭ್ಯುಗಳು	ಮಾಹಿತಿಯ ಹೆಸರು	ಮಾಹಿತಿಗಳು ಲಭ್ಯವಿರುವ ವಿವರ
ಮಾಹಿತಿ ಹಷ್ಟು ಅಧಿನಿಯಮ-2005ರ ಅಡಿಯಲ್ಲಿ ಸಾರ್ವಜನಿಕರು ಈ ಕಳೆರಿಯಲ್ಲಿಂದ ಮಾಹಿತಿಗಳನ್ನು ಕೋರಿ ಅಜೀ ಸಲ್ಲಿಸಿ, ಈ ಕಳೆರಿಯಲ್ಲಿ ಲಭ್ಯವಿರುವ ಮಾಹಿತಿಗಳನ್ನು ಪಡೆಯಬಹುದಾಗಿರುತ್ತದೆ.		

ಅನುಸೂಚಿ4(1)(b)(xvi):- ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಹುದ್ದೆ ವಿವರಗಳು:

ಕ್ರ.ನಂ.	ಅಧಿಕಾರಿಯವರ ಹೆಸರು ಮತ್ತು ಹುದ್ದೆ	ಕಳೆರಿಯ ಹೆಸರು ಮತ್ತು ವಿಳಾಸ (ಹಿನ್ನೆಲೆ ನೋಡು ನೇರಿತ್ತ)	ಕಳೆರಿ ಸ್ಥಿರ ದೂರವಾಣಿ ಸಂಖ್ಯೆ
01	ಎಲ್.ಪೆಂಕಟೇಶ್, ಕಾರ್ಯವಾಲಕ ಅಭಿಯಂತರರು (ಯೋಜನೆ-ಪ್ರಕ್ರಿಯೆ)	ಕಾರ್ಯವಾಲಕ ಅಭಿಯಂತರರು (ಯೋಜನೆ-ಪ್ರಕ್ರಿಯೆ) ದಾಸವ್ಯಾ ಆಸ್ತೀ ಅವರಣ ಎನ್.ಜೆ.ಪಿ.ರಸ್ತೆ ಬೆಂಗಳೂರು-560002	080-22975615

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಹುದ್ದೆ ವಿವರಗಳು:

ಕ್ರ.ನಂ.	ಅಧಿಕಾರಿಯವರ ಹೆಸರು ಮತ್ತು ಹುದ್ದೆ	ಕಳೆರಿಯ ಹೆಸರು ಮತ್ತು ವಿಳಾಸ (ಹಿನ್ನೆಲೆ ನೋಡು ನೇರಿತ್ತ)	ಕಳೆರಿ ಸ್ಥಿರ ದೂರವಾಣಿ ಸಂಖ್ಯೆ
01	ಎನ್.ಸಿ.ನರಸಿಂಹಮೂರ್ತಿ, ಸಹಾಯಕ ಕಾರ್ಯವಾಲಕ ಅಭಿಯಂತರರು (ಯೋಜನೆ-ಪ್ರಕ್ರಿಯೆ) ಉಪ ವಿಭಾಗ-1	ಕಾರ್ಯವಾಲಕ ಅಭಿಯಂತರರು (ಯೋಜನೆ-ಪ್ರಕ್ರಿಯೆ) ದಾಸವ್ಯಾ ಆಸ್ತೀ ಅವರಣ ಎನ್.ಜೆ.ಪಿ.ರಸ್ತೆ ಬೆಂಗಳೂರು-560002	080-22975615
02	ಎಲ್.ಚಂದ್ರಶೇಖರ್, ಸಹಾಯಕ ಕಾರ್ಯವಾಲಕ ಅಭಿಯಂತರರು (ಯೋಜನೆ-ಪ್ರಕ್ರಿಯೆ) ಉಪ ವಿಭಾಗ-4	ಕಾರ್ಯವಾಲಕ ಅಭಿಯಂತರರು (ಯೋಜನೆ-ಪ್ರಕ್ರಿಯೆ) ದಾಸವ್ಯಾ ಆಸ್ತೀ ಅವರಣ ಎನ್.ಜೆ.ಪಿ.ರಸ್ತೆ ಬೆಂಗಳೂರು-560002	080-22975615
03	ಎಂ.ಕೃಷ್ಣಯ್ಯ, ಸಹಾಯಕ ಕಾರ್ಯವಾಲಕ ಅಭಿಯಂತರರು (ಯೋಜನೆ-ಪ್ರಕ್ರಿಯೆ) ಉಪ ವಿಭಾಗ-3	ಕಾರ್ಯವಾಲಕ ಅಭಿಯಂತರರು (ಯೋಜನೆ-ಪ್ರಕ್ರಿಯೆ) ದಾಸವ್ಯಾ ಆಸ್ತೀ ಅವರಣ ಎನ್.ಜೆ.ಪಿ.ರಸ್ತೆ ಬೆಂಗಳೂರು-560002	080-22975615
04	ಆರ್.ಮಂಜುಮಾರ್ತಾನ್, ಸಹಾಯಕ ಕಾರ್ಯವಾಲಕ ಅಭಿಯಂತರರು (ಯೋಜನೆ-ಪ್ರಕ್ರಿಯೆ) ಉಪ ವಿಭಾಗ-4	ಕಾರ್ಯವಾಲಕ ಅಭಿಯಂತರರು (ಯೋಜನೆ-ಪ್ರಕ್ರಿಯೆ) ದಾಸವ್ಯಾ ಆಸ್ತೀ ಅವರಣ ಎನ್.ಜೆ.ಪಿ.ರಸ್ತೆ ಬೆಂಗಳೂರು-560002	080-22975608

ಅಂತ್ಯಿಲು ಪ್ರಾಧಿಕಾರಿ:-

ಕ್ರ.ನಂ.	ಅಧಿಕಾರಿಯವರ ಹೆಸರು ಮತ್ತು ಹುದ್ದೆ	ಕಳೆರಿಯ ಹೆಸರು ಮತ್ತು ವಿಳಾಸ (ಹಿನ್ನೆಲೆ ನೋಡು ನೇರಿತ್ತ)	ಕಳೆರಿ ಸ್ಥಿರ ದೂರವಾಣಿ ಸಂಖ್ಯೆ
01	ಕೆ.ಎನ್.ಕೃಷ್ಣನ್ನಾಮಿ ಮುಖ್ಯ ಅಭಿಯಂತರರು (ಪ್ರಕ್ರಿಯೆ) ಪಲಾಯ	ಮುಖ್ಯ ಅಭಿಯಂತರರು (ಪ್ರಕ್ರಿಯೆ) ಕಳೆರಿ, ಸಂಪಿಗೆ ರಸ್ತೆ, ಭಾವ್ಯಂ ಪಾರ್ಕ್‌ನ ಹಿಂಭಾಗ,ಬೆಂಗಳೂರು-560002	080-22975608

ಅನುಸೂಚಿ4(1)(b)(xvii):- ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಷ ಈ ಪ್ರಕಟಿಸಣಿಗಳನ್ನು ಅಂದಿನವರಿಗೆ ಪರಿಷ್ಕರಿಸತಕ್ಕದ್ದು.

ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ರವರ ಆದೇಶದಂತೆ ಮಾಹಿತಿಗಳನ್ನು ಸಿದ್ಧಪಡಿಸಿ ಕಾಲಕಾಲಕ್ಕೆ ಪ್ರಚುರಪಡಿಸಲಾಗುವುದು ಹಾಗೂ ಪಾಲಿಕೆಪಡಿಯಿಂದ ಯಾವುದಾದರು ಮಾಹಿತಿಗಳನ್ನು ನಿಗದಿಗೊಳಿಸಿದಲ್ಲಿ ಅದನ್ನು ಅಳವಡಿಸಲಾಗುವುದು.

ಕಾರ್ಯವಾಲಕ ಅಭಿಯಂತರರು,  
ಯೋಜನೆ-ಪ್ರಕ್ರಿಯೆ ವಿಭಾಗ  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ